

¿Ño ñare noái mögwe

kö nemen ngire ño abtä sribi noainbtä?

Ni brare unbre



kö tiböre + sribi ño bata ño ñare



4 sió

=



2 ño ngoá

kö ngire aune + sribi krúbate ño ñare



8 btä

=



4 btä 6 ño ngoá

Ni merire unbre



3 sió

=



1,6 ño ngoá



6 btä


=



3,2 ño ngoá



Gwitä



Ngeána Okwä biti ño ñare sió kubu



Básare o jodrún noáine



Ño jonrika ngoäte jabtä bata ñare gwóga naniken ye ngwäre, bata kö nemen ngire aune ñakare nontre jire (dego 10a.m, a 2p.m. dere)



Ja dengo o jakrä joke



Köne: ño ña ngoä kubu



Gwago: ño ñare ngoá kubu koräba niken gre



Abti: ño ña ngoá kubu

Kukwe ne noainbre diebidi:

GRUPO



INS

Ministerio de Salud
Costa Rica



Mö bömain tä ribere:
iÑo Ñain!

Ja bömain ngübare ño ti jakidebtä

Ñakare ja bömain mika bren, kukwe ne ngwen töre jai köre



Dre räba ni mike bren:

- Ño ña ñakare kore-btä.
- Dän kwin ngeána kiriere kitä ñaka jabtä kö ngire kirié-btä.
- Mrö ngiáni kwetädä bä-rike bämä kradí-btä.
- Mre kitäredä mrö riánintebtä.
- Sö duatä-btä.
- Sribitä räire ngeána ngire te-btä.
- Ti idrānié trā drune krúbte-btä.
- Ti dä kräkä ñain ñakare gare kräkä biankai-btä.
- Ti köte o döbögo-btä.



Kukwe nibäregwe ni nemen ño:

- Tömanantä nemen tie aune ño ñada tikwe.
- Roäre ti tä dän ñaka kuin ngeána kire kite jabtä.
- Mrö giáni kwetädä bämä jire tikwe bāmante.
- Sribi käite ti tä jaduke nane kö tiböte.
- Ti idrānie trā drúne.
- Ti tärá ja bömain trā tuamana toäre sribi köböite.



Kukwe noáin net ä ti bömain ngübare:

- Ño ña köne mögwe, kore abtä sribirerá unu aune ñon are.
- Dän kwin ngeána kirire kitä jabtä abtä kö ngire kiriere.
- Mrö kwin kwetä kóre.
- Sribi köite ti tä jaduke kätiböte.
- Ti idrānié trā ngenbrebe.
- Ja krä jago krúbate tigwe ye biti ti tä jaduke.
- Sö niken tä 6 o 5 aune ti tä ja bāmāin trā töin bren kiriere.

Kukwe ne noáibre diebidi:

GRUPO



INS

Ministerio
de **Salud**
Costa Rica



Mö bömain
tä ribere:

iÑo Ñain!

Bren Täre krákäi Nakare ye otö jabtä


¿Ngeána trä báine ño abtä kö ngire?




• Ño tibo ñare abtä ño ñare ere gwoga kare



• Jaduka kábre mungwe köböiti abtä jaduga rika kö tiböte abtä mürie käi



• Mungwe sonbre kri mika däckwäbti ja ngwäre kiriere o uäi nekwre mun rörö ñaka nugwe



• Dän kuini kise ngä kitä jabtä, tönigore abtä dän tibení ngötögwa ngä bä drune abtä dän ngeána kiriere akwa murié matá nibtä



• Kräkä ngeána kiriére mikäre ja ngrábre (FPS) bäri a 15. Mikä jabtä ngeána okwä krädi otäre kánengri nan jami niken ngeána trä käite abtä noáine ngeána okwä kubu jatätari

Kukwe ne noáibre diebidi:

GRUPO |  INS

Ministerio
de **Salud**
Costa Rica



Mö bömain
tä ribere:
¡No Ñain!